

Gaṇitagannaḍi: A Karaṇa Text of 1604 CE on Siddhāntic Astronomy in Kannaḍa

B. S. Shylaja  et Seetharam Javagal

Volume 8, 2020

URI : <https://id.erudit.org/iderudit/1116063ar>

DOI : <https://doi.org/10.18732/hssa.v8i0.46>

[Aller au sommaire du numéro](#)

Éditeur(s)

University of Alberta Library

ISSN

2369-775X (numérique)

[Découvrir la revue](#)

Citer cet article

Shylaja, B. & Javagal, S. (2020). Gaṇitagannaḍi: A Karaṇa Text of 1604 CE on Siddhāntic Astronomy in Kannaḍa. *History of Science in South Asia*, 8, 13–35. <https://doi.org/10.18732/hssa.v8i0.46>

Résumé de l'article

From a private collection of palm leaf manuscripts the text Gaṇitagannaḍi has been unearthed and studied. The contents follow the traditional texts with all the chapters starting from the calculation of ahargaṇas to the predictions of eclipses. The text presents a unique method of calculation which the author, Viddaṇācārya, declares to be his own invention. In this paper, the procedures are described with the help of the elaborate commentary, written in Kannaḍa language, by Śaṅkaraṇārāyaṇa Jōisarū of Shringeri. This paper highlights the uniqueness of the procedure for calculating the ahargaṇa and the dhruvās for the positions of planets.

© B. S. Shylaja et Seetharam Javagal, 2020



Ce document est protégé par la loi sur le droit d'auteur. L'utilisation des services d'Érudit (y compris la reproduction) est assujettie à sa politique d'utilisation que vous pouvez consulter en ligne.

<https://apropos.erudit.org/fr/usagers/politique-dutilisation/>



Cet article est diffusé et préservé par Érudit.

Érudit est un consortium interuniversitaire sans but lucratif composé de l'Université de Montréal, l'Université Laval et l'Université du Québec à Montréal. Il a pour mission la promotion et la valorisation de la recherche.

<https://www.erudit.org/fr/>



History of Science in South Asia

A journal for the history of all forms of scientific thought and action, ancient and modern, in all regions of South Asia

Gaṇitagannaḍi: A Karaṇa Text of 1604 CE on Siddhāntic Astronomy in Kannaḍa

B. S. Shylaja and Seetharam Javagal

Jawaharlal Nehru Planetarium, Bengaluru and Sainikpuri, Secundarabad

MLA style citation form: B. S. Shylaja and Seetharam Javagal. "Gaṇitagannaḍi: A Karaṇa Text of 1604 CE on Siddhāntic Astronomy in Kannaḍa." *History of Science in South Asia*, 8 (2020): 13–35. DOI: 10.18732/hssa.v8io.46.

Online version available at: <http://hssa-journal.org>

HISTORY OF SCIENCE IN SOUTH ASIA

A journal for the history of all forms of scientific thought and action, ancient and modern, in all regions of South Asia, published online at <http://hssa-journal.org>

ISSN 2369-775X

Editorial Board:

- Dominik Wujastyk, University of Alberta, Edmonton, Canada
- Kim Plofker, Union College, Schenectady, United States
- Dhruv Raina, Jawaharlal Nehru University, New Delhi, India
- Clemency Montelle, University of Canterbury, Christchurch, New Zealand
- Fabrizio Speziale, School of Advanced Studies in the Social Sciences (EHSS), Paris, France
- Michio Yano, Kyoto Sangyo University, Kyoto, Japan

Publisher:

History of Science in South Asia

Principal Contact:

Dominik Wujastyk, Editor, University of Alberta

Email: wujastyk@ualberta.ca

Mailing Address:

History of Science in South Asia,
Department of History and Classics,
2–81 HM Tory Building,
University of Alberta,
Edmonton, AB, T6G 2H4
Canada

This journal provides immediate open access to its content on the principle that making research freely available to the public supports a greater global exchange of knowledge.

Copyrights of all the articles rest with the respective authors and published under the provisions of [Creative Commons Attribution-ShareAlike 4.0](https://creativecommons.org/licenses/by-sa/4.0/) License.

The electronic versions were generated from sources marked up in [L^AT_EX](https://www.latex-project.org/) in a computer running GNU/LINUX operating system. PDF was typeset using [X_ƎT_EX](https://www.xetex.org/) from [T_EXLive](https://www.tug.org/texlive/). The base font used for Latin script and oldstyle numerals was [T_EX Gyre Pagella](https://www.dzreberniak.com/) developed by [cusr](https://www.cust.pl/), the Polish T_EX Users Group.

Gaṇitagannāḍi: A Karaṇa Text of 1604 CE on Siddhāntic Astronomy in Kannaḍa

B. S. Shylaja and Seetharam Javagal

Jawaharlal Nehru Planetarium, Bengaluru and Sainikpuri, Secundarabad

INTRODUCTION

A WEALTH OF SIDDHĀNTIC ASTRONOMY TEXTS has been brought to light in recent decades. While the texts from Kerala constitute a very large share of texts in languages other than Sanskrit, texts in many other languages have also been unearthed (Sarma 2002; Srinivas 2019). Telugu texts such as *Gaṇakānanda* (Padmaja et al. 2019) and the *Tyāgarti* tables in Kannaḍa have been brought to light (Rupa et al. 2014). They were in use during the fifteenth to seventeenth centuries in South India. Many more texts are yet to be discovered. The present study concerns another text, hitherto unknown, with a unique technique for obtaining planetary positions starting with the number of days lapsed since epoch (Sanskrit *ahargaṇa*).¹ The original *karaṇa* text called *Vārṣikatantrasaṅgraha* was written by a scholar named *Viddaṇācārya* and has not been published.² However, fortunately, two commentaries on this, written by Śaṅkaranārāyaṇa Jōisaru in the first decade of seventeenth century are available. Here we discuss the unique technique he employed for calculations.

1 ABOUT THE AUTHORS

THERE ARE TWO PERSONALITIES involved in the manuscript.

1. Viddaṇācārya (or Dakṣiṇācārya),

¹ The epoch for these texts is the beginning of the current Kaliyuga, i.e., 6 a.m. at Laṅkā on 18 February 3101 BCE.

² NCC: v. 29, 105 cites four manuscripts. Pingree (1981: 48–9) briefly characterizes

the *Vārṣikatantra* and its genre and mentions two surviving manuscripts of the work, one at Harvard (fragmentary) and one at Bikaner (probably Anup Sanskrit Library no. 4411).




Figure 1: Cover page of the manuscript; at the left top corner the name *Gaṇitagannaḍi* is written; the number 74-1 corresponds to the folio number. Photograph © the author.

2. Śaṅkaranārāyaṇa Jōisaru (son of Demaṇa Jōisaru).³

The manuscripts were obtained from the collection of Kulapati Śaṅkaranārāyaṇa Jōisaru (1903–1998) who was the head of the *Sadvidyā Sañjīvinī Pāṭhaśālā*, or School for Enlivening True Learning, at Śṛṅgerī in South India. Kulapati Śaṅkaranārāyaṇa Jōisaru was a descendant of the second author mentioned above and the maternal grandfather of one of the authors of this paper, Seetharam Javagal. The lineage produced well known scholars in the astral sciences (*jyotiṣa*). In particular, a father-son duo of Demaṇa Jōisaru and Śaṅkaranārāyaṇa Jōisaru, who flourished in the latter half of sixteenth century CE, were eminent scholars and wrote commentaries on some of the *jyotiṣa* treatises (*granthas*) available at that time. The commentaries are in Sanskrit and Kannaḍa and are transmitted on palm-leaf manuscripts in the *Nandināgari* script (see Fig. 1). These palm-leaf manuscripts have been preserved in the family over a period of four hundred years. They are presently, in the keeping of Shri Joshi Shivadatta, son of Kulapati Śaṅkaranārāyaṇa Jōisaru, in Bangalore.

One of the bundles in the collection of palm-leaf manuscripts contains texts on Siddhānta *jyotiṣa* treatises. They are:

1. *Grahaṇamukura* A treatise on eclipses by Demaṇa Jōisaru son of Devaru Jōisaru.⁴
2. *Tantradarpaṇa* A commentary on Viddaṇācārya's *Vārṣikatantra* in Sanskrit. Composed in 1601 by Śaṅkaranārāyaṇa Jōisaru, son of Demaṇa Jōisaru.⁵
3. *Karaṇābharāṇa* A commentary on the *Karaṇaprakāśa* by Brahmadeva (fl. 1092),⁶ in Sanskrit. Composed in 1603 by Śaṅkaranārāyaṇa Jōisaru.⁷
4. *Gaṇitagannaḍi* A commentary on Viddaṇācārya's *Vārṣikatantra* in Kannaḍa. Composed in 1604 by Śaṅkaranārāyaṇa Jōisaru.⁸
5. *Grahaṇaratna* Composed by Śaṅkaranārāyaṇa Jōisaru. Date not known.⁹

³ "Jōisaru" is the Kannaḍa version of Sanskrit *Jyotiṣī*, "astronomer." See the family tree, p. 32 below.

⁴ NCC: v. 6, 249b.

⁵ Cf. NCC: v. 8, 89a, v. 28, 168a.

⁶ CESS: A4, 257–8, A5, 240.

⁷ NCC: v. 8, 89a.

⁸ Cf. NCC: v. 8, 89a, v. 28, 168a.

⁹ Cf. NCC: v. 6, 249b.



Figure 2: The inscription stating the award of grants to the astronomers Demaṇa and Śaṅkara-nārāyaṇa Jōisaru. Photograph © the author.

In the above manuscripts 2, 3 and 4, the name of the author is given as Śaṅkara-nārāyaṇa Jōisaru, and his place, his father's name and the year of copying the manuscript are recorded in the colophons.¹⁰

Demaṇa Jōisaru prepared a copy of the *Jātakālaṅkāra*, authored by Sūryadeva Yajvan (b. 1191) of Cōladeśa, with the concluding verse written partly in Sanskrit and partly in Kannaḍa as follows:¹¹

इति श्रीसूर्यदेवसोमसुद्विरचितश्रीपतिपद्धतिव्याख्याने जातकालंकारे प्रकीर्णकाध्यायोऽष्टमः ।
 इति सम्पूर्णः जातकालंकारः । स्वस्तिश्रीजयाभ्युदय शालिवाहनशके
 ०३१९ नै पलवंग संवत्तरद माघ शुद्ध | शुक्रवारदल्लि सिंगीदि दैवदु
 ಜೋಯಿಸರ ಮಗ ದೇವಣ ಬರದ ಜಾತಕಾಲಂಕಾರದ ಪುಸ್ತಕಕ್ಕೆ ಮಂಗಲ ಮಹಾ
 ಶ್ರೀಶ್ರೀಶ್ರೀ || ಶುಭಮಸ್ತು ||

This concluding statement in Kannaḍa states that the book *Jātakālaṅkāra* was written by Demaṇa, son of Devaru Jōisaru of Śṛṅgeri, the date of completion being Śālivāhana śaka 1529, *Plavaṅga saṃvatsara*, *Māgha śuddha prathama śukravāra*, i.e., Friday 18 January, 1608 CE.

There is another independent document which throws light on the dates and appreciation of the scholarship of this father-son duo. *Epigraphia Carnatica* mentions a stone inscription at Śṛṅgerī.¹² Sri Abhinava Nṛsiṃha Bhārati, the twenty-fourth pontiff (*pīṭhādhipati*) of Śṛṅgerī, established a land grant (*agrahāra*) called Nṛsiṃhapura, near Śṛṅgeri, and had granted the land revenues to the learned scholar (*mahājanās*) of various family lineages (*gōtras* and *sūtras*). The

¹⁰ There is one palm-leaf in the same

land grant is dated *śālivahana śaka* 1525 (1603 CE), *śōbhakṛt*, *Bhādrapada*, *śuddha daśamī* (Sunday). This stone inscription is preserved in one of the *adhīṣṭhānams* in the Śṛṅgerī monastery premises (see Figure 2). This inscription mentions Śaṅkaranāraṇa Jyotiṣa, son of Demaṇa Jyotiṣa, in the list of the awardees.

Gaṇithagannaḍi mentions the name of the author at the end of every chapter. The last chapter mentions two additional titles which were probably awarded during the course of writing. The script, as mentioned earlier, is *Nandināgari*.¹³

2 DESCRIPTION OF THE TEXT

A COMMENTARY ON THE VĀRṢIKATANTRA is documented by Dikshit (1981). He obtained the a manuscript of the text in Sholapur, Maharashtra, with no indication of the name of the commentator. He noted that the calculations were for 1634 and the longitudinal and latitudinal corrections (*deśāntara* and *palabhā*) corresponded to a place thirteen *yojanas* (150–180 km) west of a hill called Kārtika Parvata (its identity cannot be established). He deduced that the commentator belonged to Dharwad and the text was very popular in Karnataka. The citation of *Grahalāghava* (dated 1520 CE, Balachandra Rao and Uma (2006), Pingree (CESS: A2, 94)) leads one to conclude that *Vārṣikatantra* was written in the sixteenth century at the latest.¹⁴

The text *Tantradarpaṇa* is a commentary in Sanskrit on *Vārṣikatantra*, while the *Gaṇitagannaḍi* (1604 CE) has a Kannada commentary along with the Sanskrit verses. Although the total number of verses in the two texts differs in some chapters, the original text can be partly reconstructed. (See Appendix for an attempt)

The first chapter of the text *Gaṇitagannaḍi*, called *Dhruvādhikāra*, has 19 verses. But some extra lines are introduced in the *Tantradarpaṇa*, offering still more detailed explanation. Both the texts give a long introduction and the family history of the great teacher Viddaṇācārya whose father Mallaṇācārya also was a great scholar.¹⁵ The text was called *Vārṣikatantra*, “Annual System,” by Viddaṇācārya since it was applicable for one whole year and fresh calculations needed to be done for the beginning of every year.

The procedure for deriving the accumulated days (*ahargaṇa*) starting from the Kali-epoch year (*Kalivarṣa*) count is the content of the first chapter. The

bundle that states that Liṅga Jōisaru, the son of the author, paid money (12 gadyana) to the grandson of another person (probably the scribe) in the year 1652 CE. Cf. the family tree, p. 32 below.

¹¹ Pingree 1981:89 noted that Sūryadeva composed his work in Gaṅgāpura in ca. 1250.

¹² Rice et al. 1903: v. 11, 348.

¹³ One of the present authors (SJ) learnt the script (Visalakshy 2003) and transliterated the manuscript text into Unicode.

¹⁴ Pingree (1981: 48–49) dates the work to a period before 1370.

¹⁵ NCC: v. 29, 105 calls the father Mallapa.

same chapter has another section called *Grahamadhyādhikāra*, which provides the method for getting the mean positions for planets.

The second chapter has 23 and 19 verses and the extra lines in *Tantradarpaṇa* add to the explanation. This is called *Grahasphuṭādhikāra* and provides the method for deriving the true positions of all planets, perigees and the nodes.

The third chapter is called *Cāyādhyāya* has 19 and 17 verses and describes basically the procedures of the three-question section (*tripraśnādhikāra*) from the *Sūrya Siddhānta*.

The fourth chapter, called *Sōmasūryagrahaṇa*, is devoted to eclipses, the first section on lunar (20 verses) followed by solar eclipse calculations (6 verses).

The fifth chapter called *Parilekhana* (10 verses) describes the graphical method for obtaining the timings, magnitude and points of ingress.

The subsequent chapter is named *Pathādhyāya* (10 verses) and the ones following it have not been given a title. The seventh chapter discusses the helical rising and setting of planets and has 11 verses. This is followed by the conjunction of planets and stars and the conjunction of planets (10 verses).

The eighth and last chapter on *Śṛṅgonnati*, the elevation of the cusps of the moon has 7 verses.

3 UNIQUENESS OF THE TEXT

THE CONTENTS FOLLOW THE GENERAL GUIDELINES OF SIDDHĀNTIC TEXTS. The author declares that he is making a humble attempt to reduce the number of steps in the calculation. He explains the procedure in very crisp sentences in Kannaḍa.

We now describe the method of getting the *ahargaṇas* and *dhruvas* for a given epoch. It may be recalled that all texts, including the *Siddhāntaśirōmaṇi*, give the rationale based on the *Sūryasiddhānta*. In the other texts like the *Karaṇakutūhala* and the *Grahalāghava* that were more commonly used by later authors, *ahargaṇas* are calculated from the epoch of Bhāskara's *Siddhāntaśirōmaṇi* and the *dhruvas* provided therein are used for extrapolating the positions of the planets. The number of years from the epoch are calculated and converted to solar months. Subsequently they are converted to lunar months by adding the requisite number of intercalary months (*adhikamāsas*) and subtracting the number of lost lunar days to be deducted (*kṣayatithis*) as specified in earlier texts. We will see now the uniqueness in this step as explained by the author himself.

Gaṇeśa Daivajña, in his *Grahalāghava*,¹⁶ simplifies the procedure by adopting a cycle of 4016 years which results in no remainder or integral multiple of the number of revolutions. The *Gaṇakānanda*, a fifteenth-century text in Telugu modifies the procedure slightly to count tropical days instead of *ahargaṇas*.¹⁷ Another text

¹⁶ Balachandra Rao and Uma 2006.

¹⁷ Padmaja et al. 2019.

by *Chikkanna* (early twentieth-century text in Kannada) uses a cycle of 19 years similar to the metonic cycle.

In our text, *Gaṇitagannadi*, the author converts the number of Kali years into the longitude corrected for precession (*Sāvanadhruva*) directly by multiplying by 1007 and dividing by 800.

शाको नवाद्रिन्दु गुणैः समेतः शैलाम्बर व्योम निशाकरघ्नः ।
खखाष्ट भक्तो भृगुवारपूर्वः कल्यादितः सावनको ध्रुवः स्यात् ॥५॥

ಟೀಕಾ | ನವಾದ್ರೀಂದುಗುಣೈಃ ಸಮೇತಃ | 3179 | ಇವರಿಂ ಕೂಡಲು ಪಟ್ಟಿಧಾ | ಶೈ-
ಲಾಂಬರ ವ್ಯೋಮ ನಿಶಾಕರಘ್ನಃ | 1007 ಇವರಿಂದ ಹೆಚ್ಚು ಗುಣಿಸಲು ಪಟ್ಟಿಂಧಾ | ಖ
ಖಾಷ್ಟ ಭಕ್ತಃ 800 ಇವರಿಂ ಭಾಗಿಸಲು ಪಟ್ಟಿಂಧಾ | ಶಾಕಃ | ಅಭೀಷ್ಟ ಶಕ ವರ್ಷವು |
ಕಲ್ಯಾದಿತಃ | ಕಲಿಯುಗ ಪ್ರವೇಶವಾದಾರಭ್ಯವಾಗಿ | ಭೃಗುವಾರಪೂರ್ವಃ | ಶುಕ್ರವಾರಾದಿ-
ಯಹಂಧಾ | ಸಾವನಕೋ ಧ್ರುವಃ | ಸಾವನ ಧ್ರುವವು | ಸ್ಯಾತ್ | ಅಹುದು ||

The *śaka* year, added with 3179, (*nava adri indu guṇa*) multiplied by 1007 (*śailambara vyōma niśākara*) and divided by 800 (*kha kha aṣṭa*), becomes the Kali year number for the desired year. It is the *Savana* count for *Dhruvaka* beginning from a Friday (*Bhṛguvāra*).

The rationale is given as follows:

|| ಶಾಕಃ ಯೆಂದರೆ ತನಗಿಷ್ಟವಾದ ಶಕವರ್ಷ | ಆ ಶಕವರ್ಷಾನಯನ ವೆಂತೆಂದರೆ | ನತಿಃ
ಶರಘ್ನಾ ಪಾಪೋನಾ ಪ್ರಭವಾದ್ಯಬ್ಧ ಸಂಯುತಾ | ಶಕಾಬ್ಧಾಃ ಯೆಂದು 60 ನಿಕ್ಕಿಕೊಂಡು
25 ರಿಂ ಗುಣಿಸಿ | ಅಲ್ಲಿ ಹಂನೊಂದ (11) ಕಳದು ಪ್ರಭವಾದಿ ಸಂದ ವರ್ಷ ಸಂಖಿಯಂ
ಕೂಡಲು ಶಕವರ್ಷವಹುದು || ಈ ಪ್ರಕಾರದಿಂದ ತಂದ ಅಭೀಷ್ಟ ಶಕವರ್ಷ ವನಿಕ್ಕಿಕೊಂ-
ಡು ನವಾದ್ರೀಂದು ಗುಣಾ ಯೆಂಬ (3179) ಇವಂ ಕೂಡಲು ತಾನೊಡುವ ಸಂವತ್ಸರಕ್ಕೆ
ಕಲ್ಯಾದಿಯಾಗಿ ಸಂದ ಕಲಿವರ್ಷವಹುದು |

ಆ ಕಲಿವರ್ಷವನಿಕ್ಕಿಕೊಂಡು ಶೈಲಾಂಬರವ್ಯೋಮನಿಶಾಕರಾ ಯೆಂಬ (1007) ಇವರಿಂ
ಗುಣಿಸಿ ಖಖಾಷ್ಟ ಯೆಂಬ (800) ಇವರಿಂ ಭಾಗಿಸಲು ಬಂದವು ವಾರ | ನಿಂದ ಶೇಷಮಂ
60 ರಿಂ ಗುಣಿಸಿ 800 ರಿಂ ಭಾಗಿಸಿ ಬಂದವು ಘಳಿಗೆ | ನಿಂದ ಶೇಷವಂ 60 ರಿಂ ಗುಣಿಸಿ
800 ರಿಂ ಭಾಗಿಸಿ ಬಂದ ಲಬ್ಧವೇ ವಿಘಳಿಗೆ | ಆ ಮೊದಲು ಬಂದ ವಾರಸ್ಥಾನಮಂ 7 ರಿಂ
ಭಾಗಿಸಿ ಬಂದ ಲಬ್ಧವಂ ಬಿಟ್ಟು ನಂದ ಶೇಷ ವೇ ವಾರ | ಇಂತು ವಾರ ಘಟಿಕಾ ವಿಘಟಿ-
ಕಾತ್ಮಕ ವಹಂಧಾ | ಕಲಿಯುಗೋತ್ಪತ್ತಿ ಸಮಯವಾರಭ್ಯವಾದ | ಶುಕ್ರವಾರಾದಿಯಾದ
ಸಾವನ ಧ್ರುವವಹುದು | ಸಾವನ ಧ್ರುವವೆಂದರೆ ಸೂರ್ಯಗೆ ತನ ಮಧ್ಯಗತಿಚಾರದಿಂದ
ಭಗಣ ಪೂರ್ತಿಯ ಸಮಯಕ್ಕೆ ಬಂದ ವಾರಾದಿಯಹುದು ||

The *śaka* means the year of interest for calculation. *śakānāyana* means the count starting from *Prabhava* in the 60 year cycle of *samvoatsarās*. Multiply 60 by 25 and subtract 11; Now add the serial number of the desired *śaka* which now should be added to 3179 to get the *Kali* year

count. This should be multiplied by 1007 and divided by 800. The quotient is the *vāra* count. The remainder should be multiplied by 60 and divided by 800 to get *ghalige*; the remainder of this should be multiplied by 60 and divided by 800 to get *vighalige*. The *vāra* count earlier obtained should be divided by 7; the quotient is not relevant, the remainder is *vāsara* and its fraction. Thus we got the *vāsara/ghatikā/vighatikā*. This is the *sāvana dhruva* starting from the Kali epoch.

ಈ ಗಣಿತೋತ್ಪತ್ತಿಯ ವಾಸನೆಯೆಂತಂದರೆ | ಶ್ರೀ ಸೂರ್ಯಸಿದ್ಧಾಂತದಲ್ಲಿ ನಿರೂಪಿಸಿದ ಯುಗ ರವಿ ಭಗಣಂಗಳು 4320000 ನಾಲ್ವತ್ತಮೂರು ಲಕ್ಷವೂ ಇಪ್ಪತ್ತು ಸಾವಿರ | ಇನ್ನು ಯುಗಸಾವನದಿನಂಗಳು 1577917828 ನೂರೈವತ್ತೇಳು ಕೋಟಿಯೂ ಯೆಪ್ಪತ್ತೊಂಭತ್ತು ಲಕ್ಷವೂ ಹದಿನೇಳು ಸಾವಿರದ ಯೆಂಟು ನೂರ ಇಪ್ಪತ್ತೆಂಟು | ಇವಂ ಮುಂನ ಪೇಳಿದ ಭಗಣಂದಿಂ ಭಾಗಿಸಲು ಬಂದ ವಾರಾದಿ 365 | 15 | 31 | 31 | 24 ಇಲ್ಲಿಯೂ ವಾರಸ್ಥಾನಮಂ 7 ರಿಂ ಭಾಗಿಸಲು ನಿಂದ ಶೇಷ ವಾರ 1 ಘಳಿಗೆ 15 ವಿಘಳಿಗೆ 31 ಪರೆ ತತ್ಪರೆ 24 ಇವಂನಿ ರ ವ ಯ ವ ವಾರವಾಗಬೇಕೆಂದು ಇಚ್ಛಾಕಲ್ಪಿತಾಬ್ಧವಾದ 800 ರಿಂ ಗುಣಿಸಲು ಕ್ರಮದಿಂದ ವಾರ 800 ಘ 12000 ವಿಘ 24800 ಪರೆ 24800 ತತ್ಪರೆ 19200 ಇಷ್ಟು | ಈ ಕೆಳಗಣ ಪ್ರತಿಯಂ 60 ರಿಂದೆತ್ತಲು ಬಂದ ಲಬ್ಧ 320 ಅಲ್ಲಿ ಶೇಷವಿಲ್ಲ ಇವಂ ಮೇಲಣ ಪ್ರತಿಯೊಳು ಕೂಡಲು 25120 ಇಷ್ಟು || ಇವಂ 60 ರಿಂದೆತ್ತಲು ಲಬ್ಧ 418 ಅಲ್ಲಿನಿಂದ ಶೇಷ 40 ಆ ಲಬ್ಧವಂ ಮೇಲೆ ಕೂಡಲು 25218 ಇಷ್ಟು ಇವಂ 60 ರಿಂ ಭಾಗಿಸಿ ಬಂದ ಲಬ್ಧ 420 ನಿಂದ ಶೇಷ 18 ಆ ಲಬ್ಧವಂ ಮೇಲೆ ಕೂಡಲು 12420 ಇಷ್ಟು ||

ಇವಂ 60 ರಿಂದೆತ್ತಲು ಬಂದ ಲಬ್ಧ 207 ಶೇಷವಿಲ್ಲ | ಈ ಲಬ್ಧವಂ ಮೇಲಣ ಪ್ರತಿ 800 ಇವನೋಡನೆ ಕೂಡಲು 1007 ಇಷ್ಟು | ಇದೀಗ ಶೈಲಾಂಬರವ್ಯೋಮನಿಶಾಕರ ಯೆಂಬ ಸಂಖಿ | ಖರ್ಷಾ ಯೆಂಬುದು ಇಚ್ಛಾಕಲ್ಪಿತಾಬ್ಧವೆಂದು ಮೊದಲೇ ಹೇಳಲ್ಪಟ್ಟಿತು | ಇಲ್ಲಿ ಯೆಂಟು ನೂರು ವರ್ಷಕ್ಕೆ ಸಾವಿರದಯೇಳು ವಾರವಾದರೆ ಇಷ್ಟವರ್ಷಕ್ಕೆ ಯೆಷ್ಟು ವಾರವೆಂಬುದು ತ್ರೈ-ರಾಶಿಕ ಗಣಿತ ಅಲ್ಲಿ 800 ರಿಂದ ಗುಣಿಸಿ ಕಳೆಯೇರಿಸುವಾಗ ವಿಘಳಿಗೆಯ ಸ್ಥಾನದಲ್ಲಿ ಮಿಕ್ಕ ಶೇಷ 18 ಪರೆಯ ಸ್ಥಾನದಲ್ಲಿ ಮಿಕ್ಕ ಶೇಷ 40 ಇವಂ ಮತ್ತೆ ಇಚ್ಛಾಕಲ್ಪಿತಾಬ್ಧ 2571 ಇವರಿಂ ಗುಣಿಸಿದರಾದ ರಾಶಿ 46278 ಕೆಳಗೆ 102840 ಇವಂ 60 ರಿಂ ಭಾಗಿಸಿ ಬಂದ ಲಬ್ಧ 1714 ಇವಂ ಮೇಲೆ ಕೂಡಲು 47992 ಇವಂ 800 ರಿಂ ಭಾಗಿಸಲು ನೂರರೊಳಗೊಂದಂಶ ಕಡಮೆಯಾದ ವೊಂದು ಘಳಿಗೆ ಬಂತು |

ಅದು ಕಾರಣ ಈಗ ತಾನು ಕಲ್ಪಿಸಿದ ಗಣಿತ ನ್ಯಾಯದಿಂದ ಧ್ರುವವಂ ತರಲಾಗಿ ಯೆಂಟು ನೂರು ವರ್ಷಕ್ಕೆ ಹದಿನೆಂಟು ವಿಘಳಿಗೆಯೂ ನಾಲ್ವತ್ತು ಪರೆಯೂ ಮಿಕ್ಕದರಿಂದ | ಯೆರಡು ಸಾವಿರದ ಐನೂರು ಯೆಪ್ಪತ್ತೊಂದು ವರ್ಷಕ್ಕೆ ವೊಂದು ಘಳಿಗೆಯನು ಧ್ರುವದ ಘಳಿಗೆಯಲ್ಲಿ ಕೂಡಬೇಕು ಯೆಂಬುದರಿಂದ ಮುಂದೆ ರೂಪದ್ರಿ ತತ್ತ್ವೈಃ ಯೆಂದು ಕಲ್ಪಿಸಿ ಬೀಜಸಂಸ್ಕಾರವ ಮಾಡಿದನು || ಇಂತು ಸಿದ್ಧಾಂತ ಜ್ಞಾನದಿಂದ ಹಿರಿಯರ ಉಪದೇಶ ಬಲದಿಂದಲೂ ತನ್ನ ಬುದ್ಧಿಯ ಊಹಾಪೋಹ ಬಲದಿಂದಲೂ ಗಣಿತೋತ್ಪತ್ತಿ ವಾಸನೆಗಳನರಿತು ಕೊಂಬುದು ||

Now the rationale of the procedure is being explained.

The explanation of this mathematical procedure is: The number of revolutions of the sun as stated in *Śrī Sūryasiddhānta* is forty three

lakhs twenty thousand (43, 20, 000). The number of civil days in a *yuga* is one hundred fifty seven crores, seventy nine lakhs, seventeen thousand, eight hundred twenty eight (157,79,17, 828). When this is divided by the revolution number stated earlier, we obtain in day-count (*vārādi*),

$$365|15|31|31|24$$

In this also, upon division by 7, the remainder is day 1, *ghalige* 15 *vighalige* 31, *pare* 31, *tatpare* 24. To make them remainder less (*nirayava*) days, when it is multiplied by the desired-imagined number 800, then, this much in order: day 800, *ghalige* 12000, *vighalige* 24800, *pare* 24800, *tatpare* 19200. When the lowest [number] in the series is divided by 60, the quotient is 320, there is no remainder. When this (the quotient) is added to the number above, then this much: 25120. When this is divided by 60, the quotient is 418 and from that, the remainder, 40. When the quotient is added to the number above, this much : 25218. When this is divided by 60, the quotient is 420, and the remainder is 18. When the quotient is added above, this much: 12420. When this is divided by 60, the quotient is 207, no remainder. When this quotient is added to the number above, [namely] 800, this much: 1007. This is the number [expressed as] “*śailāmbarayomaniśākara*”.¹⁸ It has already been stated that 800 (*khakhāṣṭa*) is the desired or imagined number of years. Here, the rule-of-three computation: if 1007 days correspond to 800 years, how many [days] for the desired year[-count]. There, when we multiply by 800 and move to the upper place, there is a remainder of 18 at the place of *vighalige*, and a remainder of 40 at the place of *pare*. When these are multiplied by the desired-imagined number of years, 2571, then we obtain 46278 [at the place of *vighalige*]. Below [at the place of *pare*]; 102840. When this is divided by 60, the quotient is 1714. When this is added to the [number at the] place above, 47992. When this divided by 800 we obtain 1 *ghalige* less by one-hundredth part of itself.

The reason is as follows. As eighteen *vighalige* and forty *pare* were remaining from the mathematical procedure devised by him for finding the *dhruva*, which implies that one *ghalige* has to be added for [every] two thousand five hundred and seventy one [2571] years in the *dhruva*, [the author] devised a correction (*bīja saṃskāra*) [expressed as] “*rūpādri tattvaih*”. Thus, the mathematical explanations

¹⁸ *śaila* = mountain (7), *ambara* = sky (0),

vyoma = space / sky (0) *niśākara* = moon (1).

should be understood from the knowledge of the *siddhāntas*, from the power of the discourse of the elders, and the imaginative power of [one's own] intellect.

Note that the word *vā* used here means *vāsara* "a civil day;" *vāra* is also the word for the seven day week. For this reason we explicitly specify the word as *vāsara*.

The conversion is done as follows:

19200 *tatpare* means 320 *pare* (obtained by dividing by 60)

This is added to *pare* count $24800 + 320 = 25120$

This is converted to *vighalige*, after dividing by 60 as 418 (remainder 40 is not used)

418 is added to *ghalige*, to get $24800 + 418 = 25218$ *ghaliges* in all.

The quotient is 420 (remainder 18 is not used) is added to *ghalige*, count 12000 to get 12420 *ghaliges*.

This is divided by 60 to get *vāsaras* as 207 (no remainder)

Thus total number of *ghalighes* is $800 + 207 = 1007$.

This means for 800 years 1007 *vāsaras* (days) need to be added.

We may now understand the rationale in today's terminology:

The duration of the year gets converted 365.258745 days

There are 52 weeks in a year; taking this out we have remainder as 1.258745 days.

This is to be added every year.

If the number of years is n from the epoch, $n \times 1.25875$ should be added.

We can clearly see that 1.258745 is equal to $1007/800$; therefore, we need to add $n \times 1007/800$.

Therefore one can see that this entire procedure is to calculate the correction with integers.

The duration of the year is taken to be $364 + (1007/800)$ days, in the first instance.

There are 52 weeks in a year; taking $52 \times 7 = 364$ out, we have the remainder as $(1007/800)$ days.

This is to be added every year. If the number of years is n from the epoch, $n \times (1007/800)$ should be added. Therefore, one can see that this entire procedure is to calculate the correction with integers.

Now the duation of the year is actually

$$365 \text{ d} | 15 | 31 | 31 | 24$$

according to the *Sūryasiddhānta* followed by the author. The author has explained how one gets $364 + (1007/800)$ as an approximation to this. In that process, there are remainders at two steps, namely, the remainder 40 while converting from *pare* to *vighalige*, and the remainder 18 while converting from *vighalige* to *ghalige*,

which were ignored while finding the approximate value. These have to be included. We will now show that when these numbers are multiplied by 2571, the net correction can be rounded off to one *ghalige*, without any remainder.

$2571 \times 18 = 46278$ at the place of *vighalige* $2571 \times 40 = 102840$ at the place of *pare*. When this is divided by 60, it gives 1714 *vighalige*. Hence, the total number of *vighalige* is $46278 + 1714 = 47992$. This divided by 800 yields 59.99 *vighalige*, which is very close to one *ghalige*.

This means that for every 2571 years one extra *ghalige* has to be added.

This is the other small correction mentioned by the author. The last line refers to the declaration by the author that he devised this idea on his own deduction.

A similar procedure is derived with integers for multiplication and division to get the *dhruvas* for all the planets as explained below. The phrases in the original text are written Devanāgarī script and the corresponding commentary is written in Kannada.

भौमो नावेनद्वाग्नि हतात् ख खांगैः ।

ಕುಜ ಧ್ರುವಮಂ ತಹರೆ | ಕಲಿವರ್ಷವನಿಕ್ಕಿಕೊಂಡು ನವೇಂದ್ವಗ್ನಿಯೆಂಬ 319 ರಿಂ ಗುಣಿಸಿ ಖಖಾಂಗೈಃ ಯೆಂಬ 600 ರಿಂ ಭಾಗಿಸಿ ಬಂದ ಲಬ್ಧಂ ಭಗಣ ಶೇಷವಂ 12 ರಿಂ ಗುಣಿಸಿ 600 ರಿಂ ಭಾಗಿಸಿ ಬಂದವು ರಾಶಿ | ಶೇಷವಂ 30 ರಿಂ ಹೆಚ್ಚು ಗುಣಿಸಿ 600 ರಿಂ ಭಾಗಿಸಿ ಬಂದವು ಭಾಗಿ | ಶೇಷವಂ ಷಷ್ಠಿಫ್ಲವ ಮಾಡಿ 600 ರಿಂ ಭಾಗಿಸೆ ಬಂದವು ಲಿಪ್ತಿ | ಇಂತು ವಿಲಿಪ್ತಿಯಂ ತಹುದು | ಇದು ಭಗಣಾದಿ ಭೌಮ ಧ್ರುವವಹುದು | ಇಲ್ಲಿ ಸಿದ್ಧಾಂತೋಕ್ತ ಮಹಾಯುಗವಂ ಕುಜ ಭಗಣವಂ 7200 ರಿಂ ಭಾಗಿಸಿಕೊಂಡನು | ಅಲ್ಲಿ ಕುಜ ಭಗಣ ಶೇಷ 32 ಇವಂ ದ್ವಾದ-ಶಫ್ಲವ ಮಾಡಲಾದ ರಾಶಿ 384 ಇವಂ ತ್ರಿಂಶದ್ಗುಣಿತ ವ ಮಾಡಲಾದ ಭಾಗಿ 11520 ಇವ-ರಿಂದಾ ಮಹಾಯುಗವಂ ಭಾಗಿಸೆ ಬಂದ ಲಬ್ಧ 375 . ಇದೀಗ ಬೀಜ ಸಂಸ್ಕಾರವ ಮಾಡಿದ ಪಂಚಾದ್ರಿ ರಾಮೈಃ ಯೆಂಬ ಛೇದ ||

4 THE PROCEDURE FOR MARS (KUJA)

Now the calculation of number of revolutions for Mars (*Kuja*). Multiply the number of *kali* years by 319 (*nava indu agni*) and divide by 600 (*kha khāṅgaih*). The quotient gives the number of *bhagaṇas* (revolutions). The remainder is multiplied by 12 and divided by 600 to get *rāśi*. The remainder of this is multiplied by 30 and divided by 600 to get *bhāga*. The remainder of this is multiplied by 60 and divided by 600 to get *lipti* and then remainder of this multiplied by 60 and divided 600 gives *vilipti*.

The rationale for the procedure is as follows :

The number of revolutions in a *mahāyuga* is 2296832. There are 4320000 years in a *mahāyuga*. Both these numbers are divided by 600 (subsequently also). This means in 7200×600 years, Kuja completes 319×600 revolutions with a remainder of 32. This means its position will be decided by the remainder 32 which when multiplied by 12 (*dvādaśa*) gives *rāśis*. 384 *rāśis* correspond to 11520 degrees by multiplying by 30. The *mahāyuga* is divided by this number to get 375 (*pañcādrī rāma*). This leaves no remainder when divided by 360. Thus all calculations are involving complete cycles. This means for every year the fraction $319/600$ of the revolution should be added.

Therefore for n number of years it is $n \times 319/600$.

The number of revolutions in a *mahāyuga* is 2296832.

$$\frac{2296832}{4320000} = \frac{319 \times 7200 + 32}{600 \times 7200} \quad (1)$$

$$= \frac{319}{600} + \frac{32}{4320000} \quad (2)$$

Now,

$$32/4320000 \text{ revolutions} = [(32 \times 360)/4320000]^0 \quad (3)$$

$$= [(1)/375]^0 \quad (4)$$

Hence, for Mars (*kuja*), the increase in longitude per year is $319/600$ revolution, and a *bīja* of $[(1)/375]^0$ per year.

बुधोद्गम्यगणा द्वियदष्टवेदैः ॥ 6 ॥

ಬುಧ ಧ್ರುವಮಂ ತಹರೆ | ಕಲ್ಪಬ್ಧಮಂ ಅಗ್ನ್ಯಗ ಯೆಂಬ 73 ರಿಂ ಗುಣಿಸಿ | ವಿಯದಷ್ಟ ವೇ-
ದ್ಯೈ ಯೆಂಬ 480 ರಿಂ ಭಾಗಿಸಿ ಬಂದವು ಮುಂನಿನಂತೆ ಭಗಣಾದಿ ಬುಧ ಧ್ರುವ ವಹುದು |
ಇಲ್ಲಿ ಮಹಾಯುಗವಂ ಭಗಣವಂ 9000 ದಿಂ ಭಾಗಿಸಿ ಕೊಂಡು ಮತ್ತಂ ಭಗಣ ಛೇದದಿಂದ
ಅಧಿಕವಾದ ಕಾರಣ ಛೇದದಿಂ ಭಾಗಿಸಿ ಕೊಂಡನು | ಅಲ್ಲಿ ಬುಧ ಭಗಣ ಶೇಷ 60 ಇವರ
ರಾಶಿ 720 . ಇದಕೆ ಭಾಗಿ 21600 . ಇದರಿಂ ಮಹಾಯುಗವಂ ಭಾಗಿಸಿ ಬಂದ ಲಬ್ಧ 200
ಇದೀಗ ಬೀಜಾರ್ಥವಾದ ಖ ನಖ್ಯೈ ಯೆಂಬ ಛೇದ ||

THE PROCEDURE FOR DERIVING THE *DHRUVA* OF MERCURY (*BUDHA*)

The number of years are multiplied by 73 (*agni yaga* – the compound word is *agniyaga*; the meaning of *yaga* for the number 7 is not clear) and divided by 480 (*viyadaśta veda*). This gives the total number of revolutions. The remainder is converted to degrees minutes and seconds as explained earlier. Here the total number of *bhagaṇas* in

a *mahāyuga* is divided by 9000. The remainder is 60 corresponds to 720 *rāśi* which is equal to 21600 degrees. When the number of years is divided by 21600 the quotient is 200 without any remainder. This explains the multiplication by (73/480).

The number of revolutions in a *mahāyuga* is 17937060.

$$\frac{17937060}{4320000} = \frac{4 + 657060}{600 \times 7200} \quad (5)$$

$$= \frac{4 + (9000 \times 73)}{9000 \times 480} + \frac{60}{4320000} \quad (6)$$

$$= 4 + \frac{73}{480} + \frac{60}{4320000} \quad (7)$$

Now,

$$60/4320000 \text{ revolutions} = [(60 \times 360)/4320000]^\circ \quad (8)$$

$$= [(1)/200]^\circ \quad (9)$$

Hence, for Mercury (*Budha*), the increase in longitude per year is 73/480 revolution, and a *bīja* of [(1)/200]^o per year. Here, the integral number of revolutions (4) is ignored.

वियन्नखा खैर्मुनिखांग निम्नाद्गुरुस्त्रिषड्भागहतात् ख खाकैः । सितः शनि शैल ख वेद निम्ना-
द्योमा त्रयार्कैर्धृवका भवन्ति ॥ 7 ॥

ಟೀಕಾ | ಗುರು ಧ್ರುವಮಂ ತಹರೆ | ಕಲ್ಪಬ್ಧವಂ ಮುನಿಖಾಂಗ ಯೆಂಬ 607 ರಿಂ ಗುಣಿಸಿ
ವಿಯನ್ನಖಾಶ್ಚ ಯೆಂಬ 7200 ಇವರಿಂ ಭಾಗಿಸೆ ಮುನಿನಂತೆ ಭಗಣಾದಿ ಗುರು ಧ್ರುವ ವಹು-
ದು | ಇಲ್ಲಿ ಯುಗವಂ ಭಗಣವಂ 600 ರಿಂ ಭಾಗಿಸಿ ಕೊಂಡನು | ಭಗಣ ಶೇಷ 20 ರಾಶಿ
240 ಭೋಗಿ

7200 ಇವರಿಂದಾ ಯುಗಾಬ್ಧವಂ ಭಾಗಿಸೆ ಬಂದ ಬೀಜಾರ್ಥ ಛೇದ 3600 ಖಖಾಂಗೈಃ
ಯೆಂಬುದೀಗ | |

THE PROCEDURE FOR THE *DHRUVA* OF JUPITER (*GURU*)

The number of years are multiplied by 607 (*muni kha aṅga*) and divided by 7200 (*viyannakhāśva*). Here the multiplying number is 600. Both *yuga* and *bhagaṇa* are divided by 600. The remainder 20 corresponds to 240 *rāśis* or 7200 degrees. There is no remainder.

The number of revolutions in a *mahāyuga* is 364220.

$$\frac{364220}{4320000} = \frac{(607 \times 600) + 20}{7200 \times 600} \quad (10)$$

$$= \frac{607}{7200} + \frac{20}{4320000} \quad (11)$$

Now,

$$\frac{20}{4320000} = \frac{20 \times 360}{4320000}$$

i. e

$$20/4320000 \text{ revolutions} = [(20 \times 360)/4320000]^{\circ} \quad (12)$$

$$= [(1)/600]^{\circ} \quad (13)$$

Hence, for Jupiter (Guru), the increase in longitude per year is $607/7200$ revolution, and a *bīja* of $[(1)/600]^{\circ}$ per year.

ಶುಕ್ರೋಚ್ಚ ಧ್ರುವವಂ ತಹರೆ | ಕಲ್ಯಾಣವಂ ತ್ರಿಷಡ್ಭಾಣ ಯೆಂಬ 563 ರಿಂ ಗುಣಿಸಿ ಖಖಾಂ-
ಕೈಃ ಯೆಂಬ 900 ರಿಂ ಭಾಗಿಸಿ ಬಂದದು ಭಗಣಾದಿ ಭೃಗು ಧ್ರುವವಹುದು | ಶುಕ್ರ ಭಗಣ
ಶೇಷ ನ್ಯೂನ ಲಿಪ್ತಿ 108 ಇಲ್ಲಿ ಅಂಶ ಗಣಿತ ಮಾರ್ಗ | ಈ ನೂರ ಯೆಂಟರ ವೊಂಭತ್ತರೊಳ-
ಗೆ ವೊಂದಂಶ 12 ಇದಂ 5 ರಿಂ ಗುಣಿಸಲಾಗಿ ಅರುವತ್ತು ಲಿಪ್ತಿ | ಅದೇ ವೊಂದು ಭಾಗಿ |
ಇನ್ನು ಶುಕ್ರಗೆ ಹಾರಕವಾದ 900 ಇದರ 9 ರೊಳಗೆ ವೊಂದಂಶ 100 ಇದಂ 5 ರಿಂ ಗುಣಿ-
ಸಲಾಗಿ 500 ವರ್ಷಕ್ಕೆ ವೊಂದು ಭಾಗಿಯ ಕಳೆಯಬೇಕೆಂದು ಖಖೇಷುಭಿಃ ಯೆಂದು ಬೀಜ
ಸಂಸ್ಕಾರಾರ್ಥವಾದ ಲೇದವ ಮಾಡಿದನು ||

THE PROCEDURE FOR VENUS (ŚUKRA)

The *dhruva* is obtained by multiplying the number of years by 563 (*tri ṣaḍ bāna*) and dividing by 900 (*kha kha aṅka*). This gives the revolutions. The remainder is 108 *lipti*. The fraction $1/9$ of this is 12. Multiply this by 5 you get 60 *lipti*. That is 1 *bhāga* (degree) and the divisor used for Venus is 900. The fraction $1/9$ of this is 100. Multiply this by 5. Therefore every 500 (*kha kha eṣu*) years 1 degree should be added. This is the rationale for the formulae.

The *dhruva* for Venus (Śukra)

The number of revolutions in a *mahāyuga* is 7022376.

$$\frac{7022376}{4320000} = 1 + \frac{2702376}{900 \times 4800} \quad (14)$$

$$= 1 + \frac{563 \times 4800}{900 \times 4800} - \frac{24}{4320000} \quad (15)$$

Now,

$$24/4320000 \text{ revolutions} = \left[(24 \times 360) / 4320000 \right]^{\circ} \quad (16)$$

$$= \left[(1) / 500 \right]^{\circ} \quad (17)$$

Hence, for Venus (*Sukra*), the increase in longitude per year is 563/900 revolution, and a *bija* of $\left[-(1) / 500 \right]^{\circ}$ per year, that is, $\left[(1) / 500 \right]^{\circ}$ must be subtracted. Here, the integral number of revolutions (1) is ignored.

ಶನೈಶ್ಚರ ಧ್ರುವವಂ ತಹರೆ ||

ಕಲ್ಯಾಣವಂ ಶೈಲಖವೇದ ಯೆಂಬ 407 ಇವರಿಂ ಗುಣಿಸಿ ವ್ಯೋಮತ್ರಯಾಕೈಃ ಯೆಂದು ವ್ಯೋಮತ್ರಯವೆಂದರೆ ಮೂರು ಸೊಂನೆ | ಅರ್ಕ ವೆಂದರೆ 12 | ಈ 12000 ದಿಂ ಭಾಗಿಸೆ ಭಗಣಾದಿ ಶನಿ ಧ್ರುವವಹುದು | ಇಲ್ಲಿ ಶನಿ ಭಗಣವಂ ಯುಗವಂ 360 ರಿಂ ಭಾಗಿಸಿ ಕೊಂಡನು | ಶನಿ ಭಗಣ ಶೇಷ 48 ಇವಂ ರಾಶಿಯ ಮಾಡಲು 576 ಇವಂ ಭಾಗಿಯ ಮಾಡಲು 17280 ಇವರಿಂದಾ ಯುಗವಂ ಭಾಗಿಸಲಾಗಿ ಬಂದುದು 250 . ಇದೀಗ ಖಾರ್ಥಯಮೈಃ ಯೆಂಬ ಬೀಜ ಸಂಸ್ಕಾರದ ಛೇದ ||

ಇಂತು ಚಂದ್ರಾದಿ ಮಂದಾಂತವಾದ ಗ್ರಹರಿಗೆ ಧ್ರುವಂಗಳಹವು ||

THE PROCEDURE FOR SATURN (ŚANI)

Multiply the number of Kali years by 407 (*śaila kha veda*) and 12000 (*vyōma traya arka*). This gives the number of revolutions. The remainder is 48 which means 576 *rāśis* and also means 17280 degrees. The *yuga* is divided by this number to get 250 as an integer. Hence the correction (the notation is *kha artha yama* – the meaning is not clear). This is the rule.

That completes the procedure for all the planets.

The dhruva for Saturn (Śani)

The number of revolutions in a *mahāyuga* is 146568.

$$\frac{146568}{4320000} = \frac{(407 \times 360) + 48}{12000 \times 360} \quad (18)$$

$$= \frac{407}{12000} + \frac{48}{4320000} \quad (19)$$

Now,

$$\frac{48}{4320000} \text{ revolutions} = \left[\frac{48 \times 360}{4320000} \right]^{\circ} \quad (20)$$

$$= \left[(1) / 250 \right]^{\circ} \quad (21)$$

Hence, for Saturn (Śani) , the increase in longitude per year is $407/12000$ revolution, and a *bīja* of $[(1)/250]^0$ per year.

गुणाब्धि निम्नाद्भुजगः ख खे भैर्विश्वेन्दु निम्नात् ख ख दिग्भिरुच्चः ।
विनिक्षिपेद्भुजयमिन्दु मन्दे विशोधयेच्चक्रदलास्तु राहुम् ॥ ८ ॥

ರಾಹು ಧ್ರುವವಂ ತಹರೆ ||

ಕಲ್ಯಾಣವಂ ಗುಣಾಭಿ ಯೆಂಬ 43 ರಿಂ ಗುಣಿಸಿ ಖಖೇಚ್ಛೈಃ ಯೆಂಬ 800 ರಿಂ ಭಾಗಿಸಿ ಬಂದದು ಮುನ್ನಿನಂತೆ ಭಗಣಾದಿ ರಾಹು ಧ್ರುವವಹುದು | ಇಲ್ಲಿ ರಾಹು ಭಗಣವಂ ಯುಗಾಭಿವಂ 5400 ರಿಂ ಭಾಗಿಸಿಕೊಂಡನು | ಭಗಣ ಶೇಷ 38 ಮಹಾಯುಗದಷ್ಟು ವರ್ಷಕ್ಕೆ ಮೂವತ್ತಂಟು 38 ಭಗಣ ಮಿಗಲಾಗಿ ಮೂರು ಲಕ್ಷವೂ ಅರುವತ್ತು ಸಾವಿರ 360000 ವರ್ಷಕ್ಕೆ 38 ರಾಶಿ ಮಿಗವವು ಹಾಗೆ ಹನ್ನೆರಡು ಸಾವಿರ 12000 ವರ್ಷಕ್ಕೆ 38 ಭಾಗ ಮಿಗುವವು | ಆ ಹಾಗೆ ಇನ್ನೂರು ವರ್ಷಕ್ಕೆ 38 ಲಿಪ್ತಿ ಬಹುದಾಗಿ | ಇಷ್ಟವಾದ ಕಲ್ಯಾಣವಂ ವಸ್ತುಗ್ನಯಃ ಯೆಂಬ 38 ರಿಂ ಗುಣಿಸಿ ಅಬ್ಜು ಶತದ್ವಯೇನ ಯೆಂಬ 200 ರಿಂ ಭಾಗಿಸಿ ಬಂದ ಲಿಪ್ತಿಗಳಂ ರಾಹು ಧ್ರುವದೊಳಗೆ ಕೂಡಬೇಕೆಂದು ಬೀಜ ಸಂಸ್ಕಾರವ ಮಾಡಿದನು ||

THE PROCEDURE FOR THE ASCENDING NODE OF THE MOON (RĀHU)

Multiply the number of Kali years by 43 (*guṇa abधि*) and divide by 800 (*kha kha ibha*). The remainder is converted to degrees and its fractions as explained. Here the number of revolutions and the *yuga* years are both divided by 5400. the remainder *bhagaṇa* is 38. For the number of years corresponding to *mahayuga* 38 (*vasu agni*) revolutions are the remainder. Then for 360000 years 38 *rāsis* will remain. Similarly for 12000 years 38 degrees will remain. For 200 years 38 *lipti* will be the remainder. Therefore I applied the correction as multiplying by 38 and dividing by 200. This should be added to *Rāhu*.

The dhruva of Rāhu

The number of revolutions in a *mahāyuga* is 232238.

$$\frac{232238}{4320000} = \frac{(43 \times 5400) + 38}{800 \times 5400} \quad (22)$$

$$= \frac{43}{800} + \frac{38}{4320000} \quad (23)$$

Now,

$$\frac{38}{4320000} = \left[\frac{38 \times 360 \times 360}{4320000} \right] \quad (24)$$

$$= \frac{38}{200} \text{ arcminutes} \quad (25)$$

Hence, for Moon's node (*Rāhu*), the increase in longitude (in a retrograde manner) per year is $407/12000$ revolution, and a *bīja* of $[(38)/200]'$ per year. Apart from the *dhruva* at the beginning of the solar year as calculated above, 6 *rāsīs* = $[180]^\circ$ have to be added, as that is the longitude of Moon's node at the beginning of *kaliyuga*. Also, the value computed thus, has to be subtracted from $[360]^\circ$, as the motion of the node is retrograde. These are pointed out later.

ಚಂದ್ರೋಚ್ಚ ಧ್ರುವವಂ ತಹರೆ ||

ಕಲ್ಯಾಣವಂ ವಿಶ್ವೇಂದು ಯೆಂಬ 113 ರಿಂ ಗುಣಿಸಿ ಖಖದಿಗ್ಗು ಯೆಂಬ 1000 ಸಾವಿರದಿಂ ಭಾಗಿಸಿ ಭಗಣಾದಿ ಚಂದ್ರೋಚ್ಚ ಧ್ರುವ ಬಹುದು | ಮಹಾಯುಗವಂ ಚಂದ್ರೋಚ್ಚ ಭಗಣವಂ 4320 ರಿಂ ಭಾಗಿಸಿದನು | ಭಗಣ ಶೇಷ 43 ಅದರಿಂದ ರಾಹು ಧ್ರುವದ ಬೀಜ ಸಂಸ್ಕಾರದ ಹಾಗೆ ವಶ್ಚಿಯುಗಾನಿಲಿಪ್ತಾ ಅಭಿಶತದ್ವಯೇನ ಯೆಂದು ಬೀಜ ಸಂಸ್ಕಾರವ ಮಾಡಿದನು || ವಿನಿಶ್ಚಿಪೇದ್ಭತ್ರಯಂ ಇಂದುತುಂಗೇ ಯೆಂದು ಚಂದ್ರೋಚ್ಚ ಧ್ರುವದೊಳಗೆ ರಾಶಿಯೊಡನೆ ಮೂರು ರಾಶಿಯಂ ಕೂಡುವುದು |

THE PROCEDURE FOR DERIVING THE MOON'S APOGEE (*CANDRŌCCA*)

Multiply the number of Kali years by 113 (*viśva indu*) and divide by 1000 (*kha kha dik*). This gives the number of revolutions of *candrōcca*. The years of *mahāyuga* and *candrōcca* were divided by 4320. The remainder 43 was converted for 200 years as was done for *Rāhu*. You have to add three *rāsīs* for *candrōcca*.

The dhruva of the Moon's apogee (mandocca)

The number of revolutions in a *mahāyuga* is 488203.

$$\frac{488203}{4320000} = \frac{(113 \times 4320) + 43}{1000 \times 4320} \quad (26)$$

$$= \frac{113}{1000} + \frac{43}{4320000} \quad (27)$$

Now,

$$\frac{43}{4320000} = \left[\frac{43 \times 360 \times 60}{4320000} \right]' \quad (28)$$

$$= \frac{43}{200} \text{ arcminutes} \quad (29)$$

Hence, for Moon's node (*mandocca*), the increase in longitude per year is $113/1000$ revolution, and a *bīja* of $[(43)/200]'$ per year. Apart from the *dhruva* at the begin-

ning of the solar year as calculated above, 3 *rāsis* = $[90]^0$ have to be added, as that is the longitude of Moon's *mandocca* at the beginning of *kaliyuga*.

ಇದೇನು ಕಾರಣವೆಂದರೆ | ಈ ಗ್ರಹಾನಯನ ಕರ್ಮವೆಲ್ಲಾ ಸೃಷ್ಟ್ಯಾದಿಯಾಗಿ ಪ್ರವೃತ್ತವಾದ ಕಾರಣ | ಅಲ್ಲಿ ಸೃಷ್ಟ್ಯಾದಿ ದ್ವಾಪರಾಂತಕ್ಕೆ ಯೆಲ್ಲಾ ಗ್ರಹರಿಗೂ ಭಗಣ ಪರಿಪೂರ್ತಿಯಾಯಿತು | ಚಂದ್ರೋಚ್ಚಕ್ಕೆ ಮೂರು ರಾಶಿ ಮಿಕ್ಕಿತು | ರಾಹುವಿಗೆ ಆರು ರಾಶಿ ಉಳಿಯಿತು | ಅದರಿಂದ ಚಂದ್ರೋಚ್ಚಕ್ಕೆ ಮೂರು ರಾಶಿಯ ಕೂಡಬೇಕಾಯಿತು | ರಾಹುವನು ಆರು ರಾಶಿಯೊಳಗೆ ಶೋದಿಸಬೇಕಾಯಿತು | ರಾಹುವಿಗೂ ಅಲ್ಲಿ ಮಿಕ್ಕ ಆರು ರಾಶಿಯ ಕೂಡದೆ ಆರು ರಾಶಿಯೊಳಗೆ ಶೋದಿಸಲೇಕೆಂದರೆ | ರಾಹು ಪ್ರತಿಲೋಮಗತಿಯವನಾದ ಕಾರಣ | ಅಲ್ಲಿ ಆರು ರಾಶಿ ಮಿಗದೆ ಭಗಣವೇ ಪೂರ್ತಿಯಾಗಿ ಹರಿದು ಹೋಗಿದ್ದರೂ ಅಲ್ಲಿಂದಿತ್ತ ಬಂದ ಫಲವ ಚಕ್ರ ರಾಶಿ 12 ಇವರೊಳಗೆ ಶೋಧಿಸಬೇಕಾಗುವುದು || ಇಲ್ಲಿ ಮೂರು ರಾಶಿಯೂ ಆರು ರಾಶಿಯೂ ಮಿಕ್ಕವು ಯೆಂಬುದ ಅರಿವ ಉಪಾಯವೆಂತೆಂದರೆ | ಸೃಷ್ಟ್ಯಾದಿ ದ್ವಾಪರಾಂತಕ್ಕೆ ಸಂದ ವರ್ಷ 1955880000 ಇವಂ ಕಲ್ಪೋಕ್ತ ಚಂದ್ರೋಚ್ಚ ಭಗಣಂಗಳು 488203000 ಹಾಗೆ ರಾಹು ಭಗಣಂ ಗಳು 232238000 ಇವರಿಂ ಗುಣಿಸಿ | ಕಲ್ಪಾಬ್ದಂಗಳಾದ 4320000000 ಇವರಿಂ ಭಾಗಿಸಲಾಗಿ ಅರಿಯಬಹುದು ||

The reason for this is as follows: For the end of *Dwāpara* (beginning of *Kaliyuga*) all the planets had completed their revolutions exactly. But *candrōcca* and *Rāhu* did not. *Candrōcca* still had to cover three *rāsis*. *Rāhu* moves in retrograde direction still for completing the zodiac needed 3 more *rāsis* left. We can get this from the facts the number of years till the end of *dwāpara* 1955880000, The number of revolutions of *candrōcca* 488203000. That of 232238000. Dividing this by the number of years 4320000000 we get the difference.

रूपಾದरि तत्त्वैर्विदम्बराथैः पञ्चाद्रिरामैः ख नखैः खखांगैः |
ख खेषुभिः खार्थयमैः धृवाणमंशादि बीजस्फुटमन्दराशैः ||

ಕಲ್ಪಾಬ್ದಮಂ ರೂಪಾದ್ರಿ ತತ್ವೈಃ | ವಿಯದಂಬರಾರ್ಥೈಃ | ಪಂಚಾದ್ರಿ ರಾಮೈಃ | ಖನಖೈಃ | ಖಖಾಂಗೈಃ | ಖಖೇಷುಭಿಃ | ಫಾಠರ್ಥ ಯಮೈಃ | ಯೆಂಬ ಈ ಪದಕ್ರಮದಿಂದ ಪೇಳಿದ ಯೇಳು ಛೇದಗಳಿಂ ಭಾಗಿಸಿ ಬಂದ ಭಾಗಾದಿಯಂ ಸಾವನ ಧ್ರುವ ಕುಜ ಬುಧ ಗುರು ಶನಿ ಧ್ರುವಗಳೊಳಗೆ ಭಾಗಾದಿಯಲ್ಲಿ ಕೂಡುವುದು | ಚಂದ್ರ ಶುಕ್ರರಿಗೆ ಕಳೆಯಬೇಕೆಂದು ಮುಂದೆ ಹೇಳಿಯಾನು ||

This is summarising the entire procedure.

The total number of years have to be divided by numbers represented by *rūpādri tattva*, *viyadambarārtha*, *pañcādri rāma*, *khakhāṅga*, *khakhaiṣu*, *ghārtha yama* – in that order and the result expressed in degrees minutes and seconds should be added to the *sāvana dhruva* of *Kuja*, *Budha*, *Guru*, *Śani*; for moon and *Śukra* it should be subtracted.

THE PROCEDURE FOR ASCENDING NODE OF THE MOON (RĀHU)

वस्वग्रयो वह्नि युगानि लिपता राहौ विधुच्चेद् शतद्वयेना।
संयोजयेत्बीज फलं ध्रुवेषु वियोजयेद्भागव शीतरश्मियोः॥१०॥

ಕಲ್ಯಬ್ಧವಂ 38 ರಿಂ ಗುಣಿಸಿ 200 ರಿಂ ಭಾಗಿಸಿ ಬಂದ ಲಿಪ್ತಾದಿಯಂ ರಾಹು ಧ್ರುವಕೆ ಕೂಡುವದು | ಹಾಗೆ ಅಬ್ಧವಂ 43 ರಿಂ ಗುಣಿಸಿ 200 ರಿಂ ಭಾಗಿಸಿ ಬಂದ ಲಿಪ್ತಾದಿಯಂ ಚಂದ್ರೋಚ್ಚ ಧ್ರುವದೊಳಗೆ ಕೂಡುವದು | ಇದರೊಳಗೆ ಚಂದ್ರ ಶುಕ್ರರಿಬ್ಬರ ಧ್ರುವಗಳೊಳಗೆ ಬೀಜ ಸಂಸ್ಕಾರ ಫಲವ ಕಳೆಯಬೇಕೆಂಬುದು ರಾಹು ಧ್ರುವಕೆ ಬೀಜ ಸಂಸ್ಕಾರ ಫಲವಂ ಕೂಡಿ ಮತ್ತೆ ಚಕ್ರಾರ್ಧ ಶೋಧನೆಯ ಮಾಡುವದು ||

The number of *Kali* years should be multiplied by 38 and divided by 200 and added to *Dhruva* for *Rāhu*; should be multiplied by 43 and divided by 200 and added to *Dhruva* for *candrōcca*. For the moon and *Sukra* the correction should be subtracted. For *Rāhu*, the *bīja* correction should be added and recalculated successively.

5 DISCUSSION

THE LAST LINE IN THIS CHAPTER CONCLUDES WITH THE FOLLOWING SENTENCE:

ಇವು ಮುಂತಾದ ಧ್ರುವ ಗಣಿತೋತ್ಪತ್ತಿ ಬೀಜ ಸಂಸ್ಕಾರ ಗಣಿತ ವಾಸನೆ ಅದರ ಧನ ಋಣ ಕಾರಣ ಗಳೆಲ್ಲಾ ಅತಿ ರಹಸ್ಯವಾದರೂ ಅರಿತಂಥಾದನೂ ಹೇಳಬೇಕೆಂಬುದರಿಂದ ಸ ರಹಸ್ಯವಾಗಿ ಸ ಪ್ರಪಂಚ ವಾಗಿ ಸ ಮೂಲ ಶಾಸ್ತ್ರಕವಾಗಿ ಹೇಳಿದೆನು ||

Thus all the calculations for *bīja* correction, positive and negative corrections are explained. They appear mysterious but I have explained here completely as per the original texts of the *Siddhānta*.

It is to be noted that the summarising verse includes another phrase for correction called *viyadambarārtha*, which was pointed out by the referee as applicable to the moon. However, both the texts do not contain corresponding verses for the position of the moon. (The Appendix has the compiled text.) In the following chapter on eclipses, the details of the derivation of the position of the moon are described.¹⁹

It may be seen that the procedures given here are different from those given in other similar texts. Gaṇeśa Daivajāña, in his *Grahalāghava*, simplifies the procedure by adopting a cycle of 4016 years which results in no remainder or integral multiple of the number of revolutions.²⁰ The rationales for deriving the *dhruvas* of all planets are not explained in detail. Chikkaṇṇa, in his *Dr̥ksiddhāntadarpaṇa*

¹⁹ We plan to bring that out in a future publication.

²⁰ Balachandra Rao and Uma 2006.

(another twentieth-century text in Kannaḍa), uses a cycle of 19 years similar to the metonic cycle following the procedure given.²¹

It has been possible to correct the minor errors either typographical or grammatical, since there are two manuscripts available. *Tantradarpaṇa* contains all these verses with commentary in Sanskrit. There are some small differences since the two are written with a time difference of about a year or so. The author has used the same technique in the subsequent texts too.

There is another text by Śaṅkaranārāyaṇa, a commentary on Brahmadeva's eleventh-century *Karaṇābharaṇa*.²² It is similarly written in the *Nandināgari* script and in Sanskrit.

Demaṇa wrote another text called *Grahaṇamukura* ("The Mirror of Eclipses") wherein the same procedures were adopted.²³ However the explanation or rationale was very brief.

The present text further continues to other chapters on deriving the mean positions, true positions and other calculations on eclipses, heliacal rising and planetary conjunctions. These chapters also have very innovative procedures and will be discussed in forthcoming papers. We also plan to list the word-numbers (*bhūtasankhyās*) used extensively in the text.

ACKNOWLEDGEMENTS:

One of the authors (SJ) acknowledges the help by INTACH, Bengaluru and Dr Keladi Gunda Jois for great help with the manuscripts, and Śrī Śaṅkara Advaita Śodha Kendra, Śṛṅgerī (श्री शांकर अद्वैत शोध केन्द्र, शृङ्गेरी), for providing scans of the manuscripts. We also gratefully acknowledge discussions with Prof. M. D. Srinivas, Dr Venketeswara Pai, Dr Uma S. K., Ms Shubha B. S. and Prof. Balachandra Rao. We are grateful to the anonymous referee whose comments have greatly enhanced the content.

²¹ Ketkar 2001.

²² Mahesh 2019. Cf. NCC: v. 8, 89a and 32, 244b for a MS of Śaṅkaranārāyaṇa's com-

mentary on *Tantradarpaṇa*.

²³ NCC: v. 6, 249b.

FAMILY TREE OF ŚAṆKARANĀRĀYAṆA JŌISARU'S ANCESTORS

The following family tree of male ancestors was provided by Seetharam Javagal.

Devaru Jōisaru (probably born after 1500 CE)

|

Demaṇa Jōisaru (jyotiṣa author, fl. 1599–1618 CE)

|

Śaṅkaranārāyaṇa Jōisaru (jyotiṣa author)

|

Liṅga Jōisaru

|

Yallaṇṇa Jōisaru

|

Mahādeva Jōisaru

|

Yallappa Jōisaru

|

Śaṅkaranārāyaṇa Jōisaru

|

Mahādeva Jōisaru

|

Śaṅkaranārāyaṇa Jōisaru

|

Mahādeva Jōisaru

|

Rāmacandra Gaṇeśa Jōisaru

|

Kulapati Śaṅkaranārāyaṇa Jōisaru (1903–1998)



APPENDIX: VERSES FROM VĀRṢIKATANTRA AS FOUND IN THE
GAṆITAGANNAḌĪ

As reconstructed from *Gaṇitagannaḍi* (MS 1) and *Tantradarpaṇa* (MS 2). MS variants appear in the footnotes.

FIRST CHAPTER

आब्रह्मकल्पाद्विचरन् भचक्रे नक्षत्रचन्द्रग्रहतारकाणि ।
विभासयत्यात्ममहः प्रभावात्सोहां पतिः पातु सदा जगन्ति ॥ १ ॥

अस्ति स्म कौडिन्य मुनिर्मुनीनामग्रेसरो विप्रकुलप्रदीपः ।
त्रयीं²⁴ निधातुं प्रथमं विधाता यमेकपात्रं प्रथितं चकार ॥ २ ॥

तस्याभिजातः पृथुकीर्तिरग्न्यः प्रभूतविद्यः प्रचुरव्रताढ्यः ।
ज्योतिर्विदां भानुरिवाग्रगण्यो विभासमानो भुवि मल्लणोऽभूत् ॥ ३ ॥

तस्याभवद्विद्वणनामधेयः सूनुः सुधारोचिरिव द्वितीयः ।
सुवृत्तवानुद्भूत पित्र्यलोकस्तन्निर्मितं वार्षिकतन्त्रमेतत् ॥ ४ ॥

शाको नवाद्रीन्दुगुणैः समेतः शैलाम्बरव्योम निशाकरघ्नः ।
खखाष्ट भक्तो भृगुवारपूर्वः कल्यादितः सावनको ध्रुवः स्यात् ॥ ५ ॥

विश्वाकृतिघ्नः खखशून्यतर्कैर्ध्रुवः सुधांशोर्भगणादिकः स्यात् ।
भौमो नवेन्द्राग्नि हतात् खखांगैः । बुधोऽग्न्यगघ्नाद्वियदष्टवेदैः ॥ ६ ॥

वियन्नखाखैर्मुनिखांगनिघ्नाद्गुरुस्त्रिषड्वाणहतात् खखांकैः ।
सितः शनिः शैलखवेदनिघ्नाद्योमत्रयाकैर्ध्रुवका भवन्ति ॥ ७ ॥

गुणाब्धिनिघ्नाद्गुजगः खखेभैर्विश्वेन्दु निघ्नात् खखदिग्भिरुचः ।
विनिक्षिपेद्भ्रत्रयमिन्दुमन्दे विशोधयेच्चक्रदलात्तु राहुम् ॥ ८ ॥

रूपाद्रितत्वैर्वियदम्बरार्थैः पञ्चाद्रिरामैः खनखैः खखांगैः ।
खखेषुभिः खार्थं यमैर्ध्रुवाणामंशादि बीजस्फुटमब्दराशोः ॥ ९ ॥

वस्वग्नयो वह्नियुगानि लिप्ता राहौ विधूच्चेऽब्द शतद्वयेन ।
संयोजयेत्बीजफलं ध्रुवेषु वियोजयेद्भ्रार्गवशीतरश्म्योः ॥ १० ॥

²⁴ विधातुं in MS 2

ABBREVIATIONS

- CESS Pingree, D. E. (1970–94), *A Census of the Exact Sciences in Sanskrit*, 5 vols. (Philadelphia: American Philosophical Society), <https://archive.org/details/PingreeCESS>, (on 9 Mar. 2018).
- NCC Raghavan, V., Kunjunni Raja, K., Sundaram, C. S., Veezhinathan, N., Gangadharan, N., Rama Bai, E. R., Dash, S., et al. (1949–), *New Catalogus Catalogorum, an Alphabetical Register of Sanskrit and Allied Works and Authors* (Madras University Sanskrit Series; Madras: University of Madras); v.1: revised edition, 1968.

REFERENCES

- Balachandra Rao, S. and Uma, S. K. (2006), *Grahalāghavam of Gaṇeśa Daivajnya, English Exposition with Maths and Notes* (Bengaluru: Bhavan's Gandhi Centre of Science and Human Values).
- Chikkaṇṇa, C. (1914), *Dṛkṣiddhānta Darpaṇa* (Mysore: Mysore Crown Printers).
- Dikshit, S. B. (1981), *Bhāratiya Jyotiśa Shāstra*, trans. R. Vaidya (Kolkata: India Meterological Department, India Meterological Department).
- Hayashi, T. (2017), 'The Units of Time in Ancient and Medieval India', *History of Science in South Asia*, 5/1: 1–116. DOI: <https://doi.org/10.18732/H2HT0H>.
- Ketkar, S. (2001), *Ketakigrahagaṇitam* (Mumbai: Bharatiya Vidya Bhavan).
- Mahesh, K. (2019), 'Editing *Karaṇābharaṇa*: A commentary on *Karaṇaprakāśa* by Śāṅkaraṇārāyaṇa Joyisa', *Indian Journal of History of Science*, 54/1: 116–18. DOI: [10.16943/ijhs/2019/v54i1/49605](https://doi.org/10.16943/ijhs/2019/v54i1/49605).
- Padmaja, V., Uma, S. K., Rupa, K., and Balachandra Rao, S. (2019), 'Gaṇakāṇanda – A Study of Mathematical Tables: Paper Presented at the Annual Conference on History and Development of Mathematics at Kanchipuram', Kanchipuram, Nov.
- Pingree, D. E. (1981), *Jyotiḥśāstra: Astral and Mathematical Literature* (A History of Indian Literature, 6.4; Wiesbaden: Harrassowitz), <http://n2t.net/ark:/13960/t9h49pm8x>, (on 7 Feb. 2020).
- Rice, B. L. et al. (1886–1955) (eds.), *Epigraphia Carnatica*, 16 vols. (Mysore Archaeological Series; Bangalore: Mysore Government Central Press), <http://idb.uni-tuebingen.de/pendigi/EC>, (on 7 Feb. 2020); Revised edition published by the University of Mysore. Kuvempu Institute of Kannada Studies from 1972.

- 'Inscriptions in the Chitaldroog District' (1903), in B. L. Rice et al. (eds.), xi, <http://n2t.net/ark:/13960/txxxxxxx>, (on 7 Feb. 2020), *Epigraphia Carnatica* (Mysore Archaeological Series; Bangalore: Mysore Government Central Press, 1886–1955).
- Rupa, K., Padmaja, V., and Balachandra Rao, S. (2014), 'Makaranda Sāriṇī and Allied Saurapakṣa Tables – A Study', *Indian Journal of History of Science*, 49/2: 186–208, https://insa.nic.in/writereaddata/UploadedFiles/IJHS/Vol49_2_9_KRupa.pdf, (on 31 Oct. 2019).
- Sarma, K. V. (2002), *Science Texts in Sanskrit in the Manuscripts Repositories of Kerala and Tamilnadu* (Saṃskṛtavaraṣmṛtigranthamālā; New Delhi: Rashtriya Sanskrit Sanshtan), ISBN: 81-86111-04-2.
- Somayaji, D. A. (1971), *A Critical Study of the Ancient Hindu Astronomy in the Light and Language of the Modern* (Dharwar: Karnatak University), <http://hdl.handle.net/10603/93107>, (on 31 Oct. 2019).
- Srinivas, M. D. (2019), 'The Untapped Wealth of Manuscripts in Indian Astronomy & Mathematics', eSamskriti: Culture Spirituality Travel (22 Apr.), <http://n2t.net/ark:/13960/t8gf98t47>, (on 7 Feb. 2020); First published at <https://tinyurl.com/esamskriti-srinivas>.
- Uma, S. K. and Balachandra Rao, S. (2008), *Karaṇakutuhalam of Bhāskarācārya II – An English Translation with Mathematical Explanation, Derivations, Examples, Tables and Diagrams* (New Delhi: Indian National Science Academy); Reprinted from *IJHS*, 42.1–2 (2007); 43.1 & 3 (2008).
- Visalakshy, P. (2003), *Nandināgari Script* (Publication (Dravidian Linguistics Association), 83; Tiruvananthapuram: Dravidian Linguistics Association).

Please write to (wujastyk@ualberta.ca) to file bugs/problem reports, feature requests and to get involved.

The History of Science in South Asia • Department of History and Classics, 2–81 HM Tory Building, University of Alberta, Edmonton, AB, T6G 2H4, Canada.